



ಕಬ್ಬನ್ ಪಾರ್ಕ್ ಬಾವಿ  
ಪುನರುಜ್ಜೀವನ ಮತ್ತು  
ಅದಕ್ಕೆ ಬೆಂಬಲವಾಗಿ  
ಇಂಗುಬಾವಿ ನಿರ್ಮಾಣ  
ಜಲಸ್ವಾವಲಂಬಿಯಾದ  
ಕಬ್ಬನ್ ಪಾರ್ಕ್



ಇಂಗುಬಾವಿ ಕುಶಲಕರ್ಮಿ ಅಪ್ಪ-ಮಗ,  
ಸುಮಾರು 3,000 ಬಾವಿ ತೋಡಿದ ಪೆದ್ದಣ್ಣ  
ಮತ್ತು 1,000 ಬಾವಿಗಳ ಅನುಭವಿ ವೆಂಕಟೇಶ್

ನೀರಂದರೆ  
ಸಾಕು, ರಾಜಧಾನಿಗೆ  
ರಾಜಧಾನಿಯೇ ಕಾವೇರಿಯತ್ತ  
ತಿರುಗಿನೋಡುವಾಗ, 'ಇಂಗುಗುಂಡಿಗಳ  
ದಯೆಯಿದ್ದರೆ ಕನ್ನಂಬಾಡಿಯ ಹಂಗೇ ಬೇಡ'  
ಎನ್ನುತ್ತಿದ್ದಾರೆ ಜಲತಜ್ಞರು. ಪುರಂದರದಾಸರು  
'ನವಕೋಟಿ ನಾರಾಯಣ'ರಾದರೆ; ಬೆಂಗಳೂರಿನ  
ನೀರದಾಸರು 'ನವಲಕ್ಷ ಬಾವಿ'ಗಳ ಕನಸುಗಾರರು. ಈ  
ನೀರಗಂಟಿಗಳ ಪಾಲಿಗೆ ಬೆಂಗಳೂರು ಜಲಶ್ರೀಮಂತ  
ಪ್ರದೇಶ! ಆಗಬೇಕಾದುದು ಇಷ್ಟೇ - ಮಹಾನಗರದ  
ಎಲ್ಲರ ಮನಸ್ಸುಗಳೂ ತೆರೆದುಕೊಳ್ಳಬೇಕು;  
ನೀರು ನೆಲಕ್ಕೆ ಇಂಗಬೇಕು.

# ನೀರನಿಶ್ಚಿತೆಗೆ ಬೇಕು ನವಲಕ್ಷ ಬಾವಿ

■ ಶ್ರೀ ಪಡೆ

ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್‌ನಲ್ಲಿ ಚಿತ್ರ ನಿರ್ಮಾಪಕರೊಬ್ಬರು ಹೊಸ ಮನೆ ಕಟ್ಟತೊಡಗಿದ್ದರು. ನೀರಿಗೆ ಕೊರತೆ. 800 ಅಡಿ ಕೊಳವೆಬಾವಿ ಕೊರೆದರೂ ನೀರಿರಲಿಲ್ಲ. ಅದನ್ನು 1200 ಅಡಿಗೆ ಇಳಿಸಿದರು. ವರುಣ ಮುನಿದೇ ಇದ್ದ. ಟ್ಯಾಂಕರ್ ನೀರು ತರಿಸಿ ನಿರ್ಮಾಣ ಮುಂದುವರಿಸಿದರು. ಈ ಹಂತದಲ್ಲಿ ಯಾರೋ ಇಂಗುಬಾವಿ ಮಾಡಿಸಲು ಸಲಹೆ ಕೊಟ್ಟರು. ಹತ್ತು ಅಡಿ ಆಳದ ಇಂಗುಬಾವಿ ತೋಡಿಸಿದರು. ಇನ್ನೂ ನಾಲ್ಕು ಅಡಿ ತೋಡಿದ್ದೆ ನೀರು ಸಿಗಬಹುದು ಎಂದರು ಬಾವಿ ತೋಡುತ್ತಿದ್ದ ಪೆದ್ದಣ್ಣ. 1200 ಅಡಿಯಲ್ಲಿ ಸಿಗದ ನೀರು ಹದಿನೈದಡಿಯಲ್ಲಿ ಸಿಗೋದುಂಟೇ? ಮನೆ ಮಾಲೀಕರಿಗೆ ಎಳ್ಳಷ್ಟೂ ವಿಶ್ವಾಸ ಹುಟ್ಟಲಿಲ್ಲ. 'ನೀರು ಸಿಕ್ಕರೆ ಮಾತ್ರ ರೊಕ್ಕ ಕೊಡಿ' ಎನ್ನುತ್ತಾ ಪೆದ್ದಣ್ಣ ಅಗದೇಬಿಟ್ಟರು. ಹನ್ನೆರಡು ಅಡಿಯಲ್ಲೇ ಸಮೃದ್ಧ ನೀರು! ಪುಳಕಿತರಾದ ಮಾಲೀಕರು ಬಾವಿಯ ಇಡೀ ತಂಡಕ್ಕೆ ಬಟ್ಟೆ, ಹಣ ಕೊಟ್ಟು ಬೆನ್ನು ತಟ್ಟಿದರು. ಪೆದ್ದಣ್ಣರ ಮಗ ವೆಂಕಟೇಶ್ ನೆನೆಯುವ ರೋಚಕ ಘಟನೆಗಳಲ್ಲೊಂದು ಇದು. 'ಬೆಂಗಳೂರಿನಲ್ಲಿ ಹಲವೆಡೆ ಬಾವಿಗೇ ನೀರು